


eÁEä ÁgÄUÀ gPÄzÀ eGÄaÀ ¥gÍEÄ ¥fÄ «UÀAzÀ GAmÄUÄÀ gÆÄUÀ aÄvÄU xadoME



¥læEA , ¥AZPjA B
qÄ J. iJA. 2A KÄLÀ
« gJUÁ xZÄD±PjA

«ÄRPjA B
qÄ. I.JA. wÄMÄgFØ
qÄ. f.1. ¥AI OPÄAÄ
qÄ. f.J. i. aÄaÄvÄ
qÄ. dAiMÄ JfI. ®PÄar



ವಿಶೇಷ ಪ್ರಕಟನೆ :

« gJUÁ xZÄD±EÄ®AiÄ

PIEAOI PÄ ¥læÄ AÄzDÄAÄ, ¥læÄ OÄUÄ «ÄEÄUÄJ PÄ «eÄEUMÄ
«±kzÄBÄiÄ, ©ÄzJÄ - 585 401


SAiÄAvE B

1. F , KEÄAPÄ , KEÄUÀAzÀ o bÄqÄaÄzj AzÀ aÄRÄAV F
gÆÄUÀ xAiÄAvE , KEÄUÀKEÄB xAiÄAwÄÄÄP è
CÄPACWÄPÄVZÉ
2. OÄÄ aÄvÄUOÄI EÄ±PUMÄEÄB SÄÄ ÄaÄzgÄaÄME®PÄ , KEÄUÀKEÄB
vÄqÜI SÖÄZÄ.
3. zÄÄ PÄj aÄvÄU aÄPUMÄPÄEnÜÄiÄ , ÄvÄPÄÄvP EÄ ¥læÄ±PÄEÄB
ZÄPÄV EÄEÄrPÄEÄÄÄzÄ. ÄvÄPÄÄvP EÄ , ÄtU , ÄtU PÄgE
PÄAmÜÄEÄB aÄÄo EÄPÄUzÄAvEJZÄPÄ , ÄaÄzj AzÀ , KEÄUÀ
, ÄvÄEÄAvWÄiÄEÄB vÄqÄiÄSÖÄZÄ.
4. zÄÄUMÄ PÄEnÜE OÄUÄ PÄj aÄvÄU aÄPUMÄPÄEnÜÄiÄEÄB
ZÄPÄVj , ÄaÄzÄ aÄvÄPÄEnÜÄiÄ , ÄvÄPÄÄvÄUxÄgÄ x®zÄAvE
EÄEÄrPÄEÄÄÄzÄ.
5. KEÄUÀ zÄÄ PÄj aÄvÄU aÄPUMÄPÄEnÜÜMÄMÄJ EÄUzÄAvE
vÄqÄiÄ®Ä QI Q aÄvÄU , ÄV®ÄUzÄUE , KEÄUÀ ¥læÄzÄiÄEÄB
OÄ , ÄaÄzÄ.
6. aÄvÄÄeE OÄEWE PÄEÄnÜÜMÄ , ÄvÄPÄÄvÄUOÄI EÄ±UKEÄB
SÄÄ zÄE¥PÄPÄÄÄzj AzÀ , KEÄUÀ PÄEnÜÜzÄUE ¥læÄÄ , Ä
aÄzÄEÄB vÄqÜI SÖÄZÄ.
7. zÄÄUMÄ PÄ ¥EÄqÄaÄÄiÄ zÄÄqÄ dAvÄOÄÄUÄMÄ OÄZÄN
PÄqÄ SgÄaÄzj AzÀ aÄÄUÄ®zÄP è eÄEä ÁgÄUzÄUE
ಮೃಕ್ಹೋಫ್ಫೆಲೀರಿಯಲ್ ಜಿಷಧಿಗಳನ್ನ ನೀಡುವದರಿಂದ ಈ ಸೋಂಕನ್ನು
Evige ¥ÄÄUzÄUE SÖÄ aÄRÄAV PÄj aÄvÄU aÄPUMÄUÉ
o bÄqÄzÄAvE EÄEÄrPÄEÄSÖÄZÄ.

¥Àj « r

P <small>l</small> e <small>A</small> .	« ^a gì	¥ÀI ASÍ
1.	xÉ-Àj AíÀEÀ ¹ , Í (zÈUÀA aÀ-Àj AíÀA)	1
2.	..Ø ¹ AíÀEÀ ¹ , Í	8
3.	nÀEÀ, KEÀaKEÀ ¹ , Í	14
4.	aÀPÈÀ¥È-Àj AíÀEÀ ¹ , Í	21

RavÀY¹PÈVÀS⁰ÀzÀ. ««zÀgPÙ¥Ù ÁPÙMÁZÀf^aÀi, Á ÈEi,
£Ámìi ¥Ù ÁPÈa ÁvÀPÁAnmÀn^aÀS; üPÙEÀ! ¥Ù ÁPÙMÀ aÀE®PÀ
gÙEÀVÀMÀP è CwÀ PÙr^aÀ , ASÍAÀ^o è aÀPÈÀ¥È-Àj AíÀA
EgÀaÀzÈB ¥ÀB^o ÈzÌS^oÀzÀ.



gÙPÀÀzÀj AíÀ^o è
aÀPÈÀ¥È-Àj AíÀ

4. aÀgÙUÈÀVÙjÀ ÈAvÙgÌ CxÙPÀ aÀgÙUÈÀVÙjÀ ¥Ù ÁPÀiÀ^o è
¥ÙgÙPÀaÀiÀ zÀAqÀ oÀvÀUÀMÈB GzÙgÀaÙt ¥ÙgÙAÀ^o è
PÀtÀaÀaÀMÈ®PÀ gÙEÀUP ÈB RAVÀY¹PÈVÀS⁰ÀzÀ.
5. vÙPÀaÀkÀÀ¥ÙzÀ¥ÙLÀÉzÙgÙÈB , À¥ÙDQ1, gÙPÀÀzÀj UÙMÈB
(PÙr^açÀaÀ, ÁAíÀAPÀ®ZÀaÀVÀÀiÀ^o è CAzÙgÙ, ÈVÙMÀ, ASÍ
oÀzÀN PÙqÙSgÙÀ , PÙAíÀzÙP è gÙPÙÈB , AUÙ¹zÙgÙ gÙPÙ
aÀzÀj AíÀ^o è aÀPÈÀ¥È-Àj AíÀUÀMÈB oÀiÈA , ASÍAÀ^o è
PÀtÙS^oÀzÙ) , AUÙ¹ ¥ÙgÙÈÀ¥ÙFÀ« , ±À , » « , ÁUÀ
¥ÙLÀÉzÙDÀiÀ aÀo Á«zÀdÀiÀUÀMÀzÀ , ÈUÀMÙgÀ, ©ÀzÙgÙ
2aPÙÈUÀ aÀvÀU oÀ , ÈA ¥ÙAíÀUÀ®UÙzÙUÉ PÙMÀ»¹ gÙPÙ
aÀzÀj UÙMÈB è aÀPÈÀ¥È-Àj AíÀUÀMÀ EgÙaÀzÈB
zÙrÙPÙ¹PÈVÀS⁰ÀzÀ.

aovÙ

P <small>l</small> e <small>A</small> .	জিষ্ঠিয় জেসক	¥ÈMÀt
1	L ^a gÙr ^a QÙEA	1 PÈF, zÀoÙzÀ vÙEPÙ 200 aÀPÈÀ , UÀA ÈAvÙ oÀqÙ ÁPÀ.
2	qÙEVÙ ¹ PÙgÙS ^a TÀFÀT ¹ 1mÙ , aÀvÀU PÙgÙnPÙEÀ ¹ gÙAíÀqÙ	1 PÈF, zÀoÙzÀ vÙEPÙ 20 «ÀA , UÀA ÈAvÙ oÀqÙ ÁPÀ.

PÁT SÖÖZÄ. Dzgē a Äegi E o Ävžä a Äj UMA PÄJ a Ävžä a ÄAPUUMÄP e
a Ävžä Pära Ç a ä ZEUMÄP e a ÄZÄVÄ a Ävžä .. E BÄSÄUMÄKÄB
¥EÄÄZ a ä IZJ AZÄ O ÄEÄWÄ ÄLÄGÄÄUPPÄT UMEÄB PÁT SÖÖZÄ.

1.

a ÄÄRä ÁV F , ÆÄÄPÄ , Æ½ÚKAZÄ ° gqä a Äzj AZÄ ZÆÄ
Jä ÄÄ PÄj a ÄVÄU a ÄÄPÜMÄ PÄEnÜÄiÄ ° e , Æ½ÚKA , ÄSÄ iÄEÄB
UPÄÄx , Äa ÄzÄ.
 2.

F , ÆÄÄQFÄ a ÄÄRä ®PÄt UÄKÄZÄ E ZDZÄUÉ ° Ä ° FÄ GvÄWU
ಕಡಿಮೆಗೊಳ್ಳುವದು, ಪರಿದ ದೇಹದ ಉಪ್ಪತೆ, ಹಿಂದಿನ ಕಾಲುಗಳಲ್ಲಿ
H vÄ , ÄZPFEÄiÄ ° e KgÄ ¥ÄgÄ a ÄVÄU ¥Äve«PÄNUKUÉ
(ಆಂಟಿಬಯಾಟಿಕ್) ದೇಹದ ಉಪ್ಪತೆ ಕಡಿಮೆಯಾಗದಿರುವುದನ್ನು
UPÄÄx , Äs ° ÄzÄ.
 3.

¥ÄIÆÄUÁ®AiÄZP e gPÄE½ÄMÄP e a ÄPÄE½¥f-Äj A iÄÄ(a ÄZPFE
CAvÄZÄ a Äj UÄMÄ) Egä a ÄzÄEÄB gPÄU ÄPÄ a ÄAgä a Äzgä a MÄ®PÄ

XÉ-Āj AiĒĀ¹, i (zÈNÌÀ Ä-Āj AiÀ)

Ágma píp Ylzáep Ázà zá+a yla, aukeäyee pítaia
C « Áda CAUP ÁVzé gevja yla, aukeäyee iæab píueaqä
Gvpi ðo luá ylzinuazà oáiea - a píeas ylqaiis oá
zavzé « záj Áwaii ðo luá ylzinumä gíeauumä ðaiavle
píeqamazä. Yáat ñukp e, ñepfää « Ádaj Aiiaá), Cw, ñepfää «
(^egä i) Mäa oáuä oéga ylgeäyä fä « umä gíeauumä eipai ä
a hágävälé ylgeägħäeä a Cxpa kpätä, ñepfää
ylgeäyäfä « -äazä sgäa gíeauumäk e xe - āj Aiiaé, i Cxpa
zéumä a - āj Aiiaá sò mä a märä Ázäzä. 1911 għi Dgielá®
xe®gi JAŚ « e Át ñukp e xe - āj Aiiaé, i għeū Għamäuña
su ġarrav kżiżi zájt

gÁ, ÄUMÄP e XÉ-Äj AíMÁ DÉÄÄ-Äl a ÄvÄÖPÄj - a ÄÄPÜMÄP e
xÉ-Äj AíMÁ - E KEPÄRÖ JAS PÄ¥Ä gPÄPÄt UMEVÄNgÄA KPÄTÄ
¥JÄEÄ¥IFÄ «UMÄ gÄEUP ÄÄRÄI Ä a ÄÄqÄVÄ E PÄÄZÄ+ÄZÄ, ÄÄAÄIÄ
gÁ, ÄUMÄ CCPÄ gÄEÄUÄ gÄEÄZPÄ ±DÄIÄEÄB o KEAC a E DzÄ
CÄÄMÄ o Á®Ä GvÄZÄEÄ, Ä ÄÄXÄD PÄräÄ. «ZÄ2 vÄÄUMÄ o Á®Ä
GvÄZÄEÄ, Ä ÄÄXÄD o ÄÄLÄGÄE, gÄEÄUÄ gÄEÄZPÄ ±DÜ S o MÄ
PÄräÄ. F JglÄE vÄÄUMÄ ZÄEÄVÄPÄ UÄT UMEÄB MAZÄÄKÄr, ÄÄA
«Ä±ÄvÄÄPÄj t PÄÄiÄÖPÄ Ä 1980 gÄZÄPÄP e ¥ÄgÄÄ PÄ ÄvÄ.
Cw PÄräÄ - ÄÄZÄ, ÄZÄgÄt gÄEÄUÄ gÄEÄZPÄ ±DÜ EgÄÄ «ZÄ2
vÄÄ a ÄvÄÖ «Ä±ÄvÄÄUMÄP e XÉ-Äj AíMÄ 1 i gÄEÄUÄZÄWÄ ÄvÄ o ÄÄVÄgÄVÄ


Ew̄laefā , A±ñézéfāia ¥págā Ágñá zñ±z̄p e±ñpíqá
 14.94 ରଷ୍ଟୁ ମୁତ୍ତୁ କନାଟକଦଲ୍ଲି ଶେଇଦା 23.13 ରଷ୍ଟୁ ରାମଗଳ
 gpp̄at uñkp̄ e¥ḡeá¥ñf̄ «uñk̄eñb̄ up̄ñx̄ Ávzé F̄ ñéap̄ Áñue
 añvñ añvñá®z̄p e°ézán̄ p̄aq̄s̄ḡwñz̄ȳ zñvñuá®z̄p eñp̄a

¥**E** MÁT ZP ḡl̄v̄z̄ F , K̄EĀQUÉ a ÁZP M̄D A i ÁVḡ a Á Gu ÚM̄A
 , ASI o Ál̄ḡ a PÁ®ZP e ḡEĀUPé S° A i M̄U A a ḡA , ÁU M̄A a ÁV A U
 PÁj - a ÁAPUM̄A , ASI o ÉZVḡv̄Pé o A i A - K̄E A a e ÁWU E , Áj z A
 Gu ÚM̄A ḡEĀUPé E ÁB o b̄q̄l̄v̄z̄

F Á E AZRAB

Gu ÚM̄A f Á E A ZP ZP e 3 o Av ÚM̄A E a M̄U M̄ - Á a D
 Cx P Á a Áj Gu b o A Y s a Áv A U Y K E t D o « P P v A Gu b a Áj Gu b
 , K̄EĀP M̄A Y A t Á H A Z A g P P E Á B » Áj , Á V P L U U E D V o A Y s o A V A
 v P A Y A V l̄z̄ o A Y s Gu Á I A A Ág E g E A U P Á P P Y A t U M A g P P E Á B
 » Ág Á A U A , K̄E A P E Á B a U A D - Á , Á V P E E Z A j Á w o A Y s Gu H Á A Z A
 Y K E t D o « P P v A Gu ÚM̄U E g E U A a U A D a U U K E A q A Y A t U M U E
 , K̄EĀP M̄ o b̄q̄l̄v̄z̄ A i A A W P A V , K̄EĀP M̄ A g P P E Á B P E M A U P E
 g E A U A o b̄q̄ a Á Z M E E z E


ರೋಗಿಸು ಪ್ರಾಣಿಯಂದ ಉಣಿಗಳು
 ಪರೋವಜೆವಿಗಳನ್ನು ರಕ್ತದ
 ಮೂಲಕ ಹಿಡುತ್ತವೆ.



ಈ ಉಣಿಗಳು ಅರೋಗ್ಯವಂತ ಪ್ರಯೋಗಿಗಳ ರಕ್ತವನ್ನು
 ಹಿಡುತ್ತವೆ ಪರೋವಜೆವಿಗಳ ನೊಂಕನ್ನು
 ಹರಡುತ್ತವೆ.

ಪರೋವಜೆವಿಗಳು
 ಅಥವಾ ದ್ವಾರ್ಗೆಗಳನ್ನು ಉಣಿಗಳ
 ಲಾಗ್ರಾಂಥಿಯಲ್ಲಿ
 ನೆಲುಸುತ್ತವೆ.

F a K̄E Z P E Á I A o A v l z a a Áj U M E Á B , P a g P l z a a Á E ® P A » Ág Á V P E
 F a Áj U M A , K̄E V U M A P e a Á E g J E E o A v P E g E Y A V l g U K E A q A E A V l g A
 , K̄E V U M A A - A A I A Á U l z p e S A Z A E E E Á V P E , K̄E V U M A a Á V E P E B A
 V P M a g P N D o Á g P A V e Á E A a Á g U M A Z A O Á Z A a Á A - E g P P E Á B » Ág A A U A
 a Á E g J E E o A v l z a a Áj U M E Á B V P A A Z A O Á C A Z A e Á E A a Á g U M U E
 a U A D - Á , Á V P E



g P E Á V U M A P e P A T E A a
 a Á E P E Á Y E E Á j A I A A

F g E A U l z a w a a b A i A E Á B E A a Á o É Z A V a Á E g J E A o A v l z a
 a Áj U M A o Á l E A , A S A I A ° e E g A a A v P A e Á E A a Á g U M A P e C z g P A e
 C , Á e Á « P A D ± A I A e Á E A a Á g U M A Z A P g A a Á v A U a Á E A P U M A P e
 P A t S o Á Z A . C w A o Á l E A w a a b A i A E Á B , Á e Á « P P A V A i A A a Á
 e Á E A a Á g U M A a Á A - E S O M A , P A A I A Z P g U E a Á v A U o Á l E A , A S A I A ° e
 , K̄E V U M A a Á E g J E E o A v l z a z A q A d A v A o Á V U M A E Á B
 a U A D » , Á V P A i E A C A V P A e Á E A a Á g U M A P e F g E A U P E Á B o É Z A V
 P A t S o Á Z A .

g E A U l z a ® P A t U M A B

Z E N U M A P e , Á m A j A i A A r f m A m A z A q A d A v A o Á V U M A Z A
 G A m A U A a , K̄E A Q o A Z A o Á l E A g E A U A ® P A t U M A P A t A A a Á C ® e
 D z g E P ® a Ç a Á A Y E g A a Á U E S g A a a Á E A a Á P ® a A o Á V U M A
 d o g l z A M V M A Z g l z P e a Á E V A q U M A P e a Á E V P E A A A A ® Z P e
 ಮತ್ತು ಕೆಳ್ಳಿನ ಮುಂಭಾಗದ ಕೊಣ್ಣಗಳಲ್ಲಿ ಈ ದುಂಡು ಜಂತುಮಳಗಳನ್ನು

ФЕЛУМР е F ° АЛДАНАЗАРАГАСГАА ЕГАУМКЕ , АСАЧИ ЗАВЕ
ГЛЕАУР ЕАБ ЗЕЛУМР е ПАЙ УМР е АЛДАПУМР е "®А ЧАГА
¥АГА° 1 „(¥А±ДААИИ)" CXPA "«АПА ЧАПИ(ЗАСО® ЧАМ»"
CXPA "ААЕ АДАМИИ РАГАГЛЫ" JAZA ° ЕГАУМКАЗА
ПАГАИА-АУАВЛЕ ° АУКЕ ПАЗАГУМР е F гЛЕАУР ЕАБ "ПАЛЛЯ А"
JAZA ПАГАИА-АУАВЛЕ

F , KEĀAPIEĀB ° ÉZĀN ° Á1 UÉ a Ávñú ZñUÁ®ZP e ° ÁUKE
लुप्तवलयद देशगल्लि काणबहुमदु. मुळगालद नंतर अधवा
KEĀUMA JASÍ ° ÉZĀN PÁT A A YKEĀ±ñUñP e F , KEĀAQEA WÄAñP
° ÉZĀN gAVLZÉ F , KEĀAQEA WÄAñP AIA a AZPñWñUñMÁZÄ KEĀUMA
JASÍ a ÁvñúCñUñKA® MÁIA a ÄA-é ° ÉZĀN C a P A ©V P ÁVgAVLZÉ
ZñUñP e F , KEĀAPIEĀB " J ° KEÄ KEETI EPñMñERAI AIA 1 , i JAS
° E J ñAZÄ PñGAI A ® qPñ ÁVgAVLZÉ F , KEÄAQñAZÄ S ¼PñWñGÄ a
eAEÄ a AgñUñP e EñQAI AIA a VKEAZJé YAgä 1 , i ° ÁUKE VñZÄ
EñVñGñSgn a VKEAZJñMñEÄB ° ÉZĀN PÁT S ° AZÄ. CzjPñÆe ° Á®Ä
» Aqñ a ZñUñP e EñVñGñYAtñVñVñVñ a ° KEÄ DyñPñ YAgä MñRñAIAEÄB
पदेददे. इदक्षे कारण को स्वांकुनिंदागुव नैर नष्टगाद हालु
GvÁZKEAI a ° e ° KEÄ PñVñ a Ávñú , ÁvÁKEAVñMñIA a VKEAZJñKÄ.
A a IAEPñ ÁV F , KEÄAQñAZÄ S ¼PñWñGÄ a eAEÄ a AgñUñMÄ a ÄA a
wñLZé Egñ a AZÄ, PñPñUñP e ñ±Dñ a ÁvñúZPñEAI AIA a ° e Kgä - YAgä,
YAgä 1 , i a Ávñú a Agät ° KEAZÄ a AZEÄB ° ÉZĀN PÁT S ° AZÄ.
gKEÄUñOgñ a KKEÄ

F "a **IPÉAYÉ** Új AÍKÉAÍ, i" a ÁZJA NÓUMÁZÀ, ÚEYÚMÁZÀ
o bjaá a Sóá ÁÄRÁ, ÚEÄAPÁVGÁVÉ Gzjaá bjt ¥ÉgÁiä° è
a ÁI, Áa, émáj AíhÁ rfmämá ¥Écpaá ÆAíä zääqá davaó ÁÍMÁUKÁ
a ÚEZYÉE° o Ávzá a Új UMÉAB VP ÁA ZÄO ÑCAZÁ ©qÄUþé a ÁqáVÉ E
ÉAVIGA ° Úegá SAZÁVPA a ÚEZYÉAÍ o Ávzá a Új UMÁ ZÉUÁKA
gPIEÁVÜMÜÉ, ÁgáVPÉ a ÁZJA NÓUMÁZÀ, ÚEYÚMÁZÀ VP ÁgáPÍZAD° ÁgáPÁV
Ja Áa o Á, Á, PÁJ Cxá Á a ÁPÚMÁZÄO Íza a ÁA - ÉgPÍEAB » Ágá ÁUÁ

XE-Āj AiĀ ¥gÍEĀ¥fĀ«AiĀ fĀaÈzPē

¶ EEAQgäa à Guñukä gPPIEÄB »Ägäa ÄUA Q&ÄUMÄ ¥Ät Äiä
zäo pIeÄB ¥BÄ2 , ÄvPÉ Guñukazäa ÄuÄo a MÜFEAQjAVÄ Q&ÄUMÄ,
zäuüuayuméÄB (° A¥i EEEAQ) ¥BÄ2 , ÄvPÉ zäuüuayumé
° VÄPÄt ÄUÉ ° EEA\$, ° ÄgäSAZÄ Q&ÄUMÄ PÄ¥Ä gPPIÄT UñAP è
PÄTÄ PÄEYÄMPEÄ ÄvÄUF CäÄiäiä 8 j Azä14 ÇEÄUMÄUÍS° AZÄ.

gEÄUÀ®PÀt UÀÄ




| æ ÁY Ä®gi zÄUJAYAiÄ H vÄ

¥éæñqí zäüñyaiä H vå; æñyä®gi zäüñyaiä H vå

ZP ÄÖZP eC® eUÅqÁPwAiä° e H vUÅM PÄqÄSgÄvP e UÄ DzÄ
qA ÄUMÄP e UÄ D¥AvP ÁUÄ A Ä Ä P A O ÉZÄ

gÆAUÀ¤zÁðgÀ



◦ A ¥ééñ, émi é ÿgééñÿfá«umä páÿgppat umär é ÿgééñÿfá«umä

gÉÄUÀ¤AiÄAvÈ :

F ḡEĀU P̄ A GuŪM̄A Az̄ A ḡlq̄ A Az̄ A GuŪM̄A xAiĀAv̄t
a M̄R̄ P̄ A Az̄ A. ḡEĀU N̄ḡ U Y At̄ U M̄A aQv̄t a M̄v̄N̄ ® 1 P̄
o A Q̄ A Az̄ A Az̄ A ḡEĀU xAiĀAv̄t a M̄q̄ S̄o Az̄ A.

a ñ p é ã y é - á j A i é ã 1 , i

„Á ÁÆPÁ ÁV „a ÁÆPÉ ÁY É Áj AíKÉA1 „i“ F „KÉÄAPÄ
eÁEË ÁGÄUMÄP è a ÄZÄ MÖUKÄAZÄ o gÄqÄA à Sö Ä a ÄÄRÄ
gÄÄUÄP ÁVZÄY „mÄj AíÄA rfmÄmÄ a ÁS YÄ ÄzÄ zÄÄqÄ
dAvÄo ÄVÄUMÄ UÄA i UÉ „Áj gÄa à a KÉZPÉE o AVÄZÄ a Äj UÄKÄZÄ
GAmÄUÄVÄZÉ F zÄÄqÄ dAvÄo ÄVÄUMÄ ÁY ÄqÄA à Äi Ä o ÄVÄUMÄ
„Á ÁÆPÁ ÁV ZÄUKÄ o ÄÄ, Jä Ä GzÄgÄgÄt YÄgÄiÄ o
(¥í mÄEÄx AíÄ Tí PÄkÄn) a Ä1 „ÄVÄPÉ F „mÄj AíÄA rfmÄmÄ
�uöndu چوئىمەلۇغلى 5-10 سِو.مِيْ رەسى ەلدىۋاگىدۇ دارداڭ
„ÄTÄZÄY o Á° FÄ ©½ÄYÄ S t ÄEÄB o KÄAÇgÄVÄPÉ „mÄj AíÄA
rfmÄmÄ F zÄÄqÄ dAvÄo ÄVÄUMÄ , Áé Á«PÄD±ÄiÄ eÄEË ÁgÄ
UMÄZÄ o ÄÄ a ÄvÄUJ a ÄVÄUMÄP è AíEÄZÄ j ÄwÄiÄÄZÄgÄÄUÄÄVÄZÄ
PÄMÄIÄEÄB GAI ÄÄÄqÄA ÄC®è DzÄgÄF dAvÄo ÄVÄUMÄ a KÉZPÉE
o AVÄZÄ a Äj UÄKÄZÄ C Áé Á«PÄD±ÄiÄ o ÄqÄA à ÄPÄY Ät ÄUMÄZÄ
PÄj a ÄvÄU a ÄÄPÄLÄMÄP è VÄÄ Á wÄ a ÄZÄ EÄÄUÄUÉ , ÄSÄCÄI ÄZÄVÉ
gÄÄUÄPÄt ÄUMÄEÄB GAI ÄÄÄqÄVÄPÉ



¥Ęę ÁaÀ ÁiÁ , ÉmÁj AiÀÁ rf m Ám Á

„**A**MPÉAÝÉ Áj AÍÉAÍ, i” FÉÉAPÄ F±ÁEÀ ZÄ±ÅMÄP è
KÉ K±Åä ÁVAÜ ÁgMÄ E, ®, dÝÁEÀ PÍÉÄJ AíÍA, 2®APÄ
ÄÜmä ÄEÀ ZÄ±ÅMÄP è, Ää MÆP ÁV PÄqÄSACqÄVZÉ »AÇEÀ

Danaglī $\frac{1}{2}$ A⁻iō

(C¹ KEĀ A iā a¹, Āmī 3 "ĀUŪKA + C¹ KEĀ A iā a¹ P¹Egēqī
2 "ĀUŪKA) 240 «Ā.° "ĀI ° A iā ° è 120 «Ā.° r¹ iō xAgā
aĀvā 35 UĀA. ¥KEĀ A⁻iō «Ā±t ZEĀN «Ā±t aĀr xAgēā
oĀQ 150 «Ā.° Ā. aĀr.

P¹ZAgē 1.3 «Ā.° Ā/ 45 Q.UĀA. zāo à v¹EPiPé ZP¹A¹ P¹KA¹ AUPē
®¹Pé oĀPā xPā

MAmē 25- 30 «Ā.°. ZP¹A¹ P¹KA¹ AUPē ®¹Pé oĀPā xPā
qf «ĀE¹F¹E¹ C¹ I Agāmī: 3.5 «Ā.UĀA. zāo à v¹EPiPé ZP¹A¹
P¹KA¹ AUPē CxPā z¹PK¹AA, xP¹AqūK¹ ®¹Pé oĀP¹S¹ oĀzā.

GuŪKA¹ xAiĀAv¹ :

¥AtūKA zāo bā aĀ- eP¹aĀ , ASIA¹ GuŪKA¹ zāo
C¹ UMEĀB P¹ - AAZ¹ VUZ¹ , Āqā xPā E¹ P¹E aĀt E¹ R¹ è oĀQ
aĀZ¹ xPā. ¥KEĀ E¹ gā , P¹O A iā Av¹ ¥AtūKA zāo bā aĀ- aĀvā
kēcīgēgē z¹EPdīy nū s¹onp¹dīs¹ bē¹ k¹. lān¹g¹l¹ rās¹, k¹ r¹ m¹t¹
aĀP¹U¹M¹P¹ E¹ ° A iā Av¹ P¹ ¥AtūKA aĀ- fā , S¹ P¹ A Dz¹ J¹ Az¹
E¹ ° UĀA xAiĀAv¹ aĀRā

¥AtūKA GuŪKA¹ w¹EM¹P¹ e aĀvā P¹aĀ Egā¹ UĀA
GuŪKA aĀm¹U¹M¹E¹ w¹EM¹P¹ , B¹ - E¹ , A¹Av¹ i eAwA¹
- U¹E¹ E¹ i , A¹U¹ CAI¹ a z¹EP¹E¹ , A¹ , V¹P¹ GuŪKA F¹
CAI¹ a z¹EP¹ , A¹Y¹P¹D¹ P¹ S¹A¹U¹ C¹ A P¹Z¹P¹Z¹V¹ aĀqāV¹P¹
F¹ , A¹U¹M¹E¹ qfj ¥Agā , A¹V¹P¹ "V¹A¹I¹A¹ aĀz¹ Az¹ GuŪKA
E¹ , A¹KA¹ «P¹A¹E¹ V¹ , A¹S¹ oĀzā. GuŪKA gP¹ »A¹ j¹ z¹ E¹ V¹ gā E¹ P¹ Z¹
(P¹E¹N¹U¹A¹ , A¹C CxPā oĀR¹A¹ P¹) aĀ- e ©Z¹ A¹ K¹m¹
E¹ öö aĀj¹ U¹KA oĀg¹g¹V¹ P¹ F¹ aĀj¹ U¹KA ¥AtūKA zāo P¹
CA¹N¹P¹E¹A¹Q¹ aĀv¹f¹aĀz¹ Z¹P¹A¹ aĀz¹ , A¹V¹P¹ Ez¹ P¹Ag¹ t¹ C¹A¹
P¹E¹N¹U¹A¹ ° e , A¹C U¹KA E¹ P¹Z¹V¹ aĀvā oĀR¹A¹ P¹ a¹ d¹ oĀU¹
S¹KA aĀRā "A¹U¹KA" ° e oĀR¹A¹ P¹E¹ , A¹qā aĀz¹ Az¹ aĀvā
G¹KA aĀqā aĀz¹ Az¹ GuŪKA¹ xAiĀAv¹ aĀqāS¹ oĀzā.

¥AtūKA¹ aQv¹B

g¹KEĀU¹KA¹ ¥P¹A¹R¹ ®¹P¹U¹M¹E¹ C¹ A¹K¹E¹Q¹ , E¹j¹ v¹
¥KEĀ E¹z¹g¹E¹ B¹P¹ , A¹Y¹D¹ , K¹E¹P¹ A¹z¹A¹Q¹E¹P¹ , A¹z¹ Az¹
¥AtūKA "A¹U¹E¹ U¹t¹ aĀR¹ aĀU¹V¹ P¹ , K¹E¹P¹ a¹Q¹A¹ e¹E¹V¹
s¹ka¹y¹ka¹ r¹ z¹Agā¹ M¹E¹ (A¹A¹ ¥KEĀgī¹ C¹ A¹, P¹ - im¹E¹ ; i¹ ¥KEĀgā

**a Ávñú ¥ññéá o gí'a Á®) wñß, a Ázj Azá F gíéñúp Á
Uñt a ÁñR a Áuñá Ázñé Ezé**

93 ରଷ୍ଟୁ ପ୍ରାଣିଗତ୍ସ ଗୁଣମୁଖିବାଗି ମୋଦଲିନଂତେ ଉତ୍ତାଦନ
 ୧୫ ମେରୀ ମେରୀ କାହାରେ କାହାରେ କାହାରେ କାହାରେ କାହାରେ

gRÄE[®] ÁPÍ-n ® 1PÉ-ÄAZÄGÉÄUÄ x AiÄAvÄ B

‘Agmāzābz̄p̄ e xēcēā-ai «gāz̄®1p̄®s̄k̄z̄ F
 ®1p̄aiāēēb̄ EArAīāēt̄ Eāāēā-āfp̄ii Cāgā Gvāz̄ēē
 aāāqāw̄z̄āḡe aāēgā wāumā aāā®d̄ ö p̄gāumāp̄ e 3 JA.J-
 àāsp̄emāāaiā- i zāzāzāzāy p̄eq̄s̄öaz̄. ®1p̄p̄e1 ö6 aāgūmā
 nānt̄r̄ d̄eāḡn̄i d̄eād̄k̄ t̄s̄t̄ p̄uār̄t̄b̄v̄āḡ 1ād̄ v̄f̄d̄iād̄ nāl̄u
 v̄f̄d̄v̄ār̄ḡ e īr̄t̄d̄. Añnañr̄eāḡd̄iād̄ b̄l̄l̄t̄iār̄v̄, ḡf̄d̄
 q̄áāumāp̄ e Ewāz̄ép̄ḡ ö Áq̄z̄ aāv̄n̄ aāēgā wāumāv̄av̄p̄-aā

¥Át ÙñÀeÉ«PÀ¥} ÄPÁë ¥Ùñ

ПІР^а І ¥ІЕ НА́Т ЗА́, КЕААПІЕÄB УäгäW, А®Ä E° УИАÄ CvИAVÄ
, КЕРН0.5 «Ä.° , КЕААОVägPPIEÄB E° УИАУЕ ZäаñZА2-3 ÇЕЖИКР è
нА¥ЕА, КЕАä КЕА1, і ¥ІЕÄ¥ИFÄ«УИА E° Aиä gPILP еPАTÄ, IS° AZÄ
, AиäAgä EА®Ä AгIЗP еUИE E° УИАЕÄB oj АРІUАиä° i AÖC^a AУИА
gPIT Ä¥ИАЕÄB ¥j AÖe, t AУИVIZÉ

Ctā ¥ J APĀē ¥ Z̄ ū A V̄ R e ¥ A ° a Ä ḡ i Z E E i j A i M P E I ¥ J AP A i A
a M S A V b A F q E A U P E A B ¥ M B M A Q I S O Ä Z A.

a&vt ಈ ರೋಗದ ಜಿಕ್ಕೆ ಮತ್ತು ನಿಯಂತ್ರಣಕ್ಕೆ ಕೂಡ ಜೀವಧ ಬಳಕೆ ಸಾಧ್ಯವಿದೆ. ನಿಯಂತ್ರಣಕ್ಕೆ ಬಳಸುವ ಜೀವಧಿಗಳು ಸಾಮಾನ್ಯವಾಗಿ 6 wAUñA PÁ® gPLUAIñEñB PñEqlñ®ñA GYAIñEñV ñ°ñAZAZA ಜೀವಧಗಳ ಪಟ್ಟಿ.

1. ÄgÄ«ÄEi(Evg)A ° ÄgÄUMÄ: DANÄÄT, ÄiÄgi 205,
EÜEÄÄT, EÄÄqeqi, UEqÄ«ÄEi, ÄEqÄ«ÄT, VÄÄÄT).

¥€\$Át·

PÄZÄGÉ 7 j AZÀ 10 «Ä.UÁA. ¥À Q.UÁA. ZÄ°À VÄEPPIÉ
MAMÉ 8 j AZÀ 12 «Ä.UÁA. ¥À Q.UÁA. ZÄ°À VÄEPPIÉ
ZIEÀ 12 «Ä.UÁA. ¥À Q.UÁA. ZÄ°À VÄEPPIÉ
FÄ→Ä: 300 «Ä. UÁA. MAZÄ FÄ→ÄUÉ
EZIEÄB ±Ä. 10gÀ ZÄ°ÄT a IEÄB a ÄAr gPÉÄVÄZÄ a ÄÄSÄAVÄ
ZÄZÄN a ÄZÄY PÆqÄVÄZÄY ZIEqI ¥Ät ÄVÄR è x A iÄAVÄT PÄV 1
j AZÀ 2 UÁA 10 ÇEÜÄKA CAVÄZÄP è JgÄqÄ Áj PÆqÄ a ÄZÄ
G¥ÄiÄÄPÄV PÄÄSÄCZE



ವಿಕಾಸ ಮಂದಿರ



ಉತ್ತರದಲ್ಲಿ ಕೆಂಪು ಮತ್ತು ಒಕ್ಕಣಗಳ ರೂಪ
ನೀಡಿ ಸಾಧಿಸುವುದು




విషయాల చూస్తున్నాడు

^a AIAI 1IEA ¥Áat ÆM2UÉ® 1 PÁIAEÆB PÍEQÀ ÁgÆZÄ. ±Ä 10 QAVÀ ØZÄN
¥Áat ÆM4P è gÆEAUÀ PÁTÀ PÍEVÀ A ¥ÆZÄ±ÆM4P è ® 1 PÁIAEÆB
G¥AIAEAV, ÄAÆZÄ DyØPP ÁV M½AIAÆZÄ. CwÄ PÍRÆA gÆEAUÀ
PÁTÀ PÍEVÀ A ¥ÆZÄ±ÆM4P è (±Ä 10 QAVÀPÍRÆA) SÄYÁA ØPÍEAEI
aQvÉ M½AIAÆZÄ.

gÉÄUÀ¤ZÁÐgÀB

gPÙ ¥j ÄPé gÆÄUk gM a ¥A t U k gPÙ e n y E Ä a Ä 1 , i
¥gÆÄ ¥F « U k g a l z E Ä B U g Ä w 1 a Ä j A z à gÆÄ U à o z Ä Ò g à
a M q l s o Ä z à D z b e a Ä z à a C x p à a M A z M a i à o A v l z à
gÆÄ U M w A i à o e gPÙ ¥j ÄPá i à o e ¥gÆÄ ¥F « U M P Á t C g l s o Ä z à



ಬ್ರಹ್ಮಗಳ ರಕ್ತದಲ್ಲಿ ಡಿಪನಸೋಫ್ಟ್‌ಎಸ್‌ ಪರ್ಯಾಯಜೀವಿಗಳು

••© 1 A i Æ Ä 1 , i

„©¹AiAE¹, i gÆAUÞA „©¹AiA JAS KPÁtA
¥gÆAUÞA« - AAZAEAE^a AgAUkP ePÁtA PÆVAMÆ F gÆAUÞA
„©¹AiA „EdaAE^a aAVÅU „©¹AiA „KE^a, i (oA ÄUMAP)
„©¹AiA aKEm^a aAVÅU „©¹AiA N^a, i (PÄj aAVÅU aAPLUMAP)
gÆAUÞAEB GAI A aÄqV^P F gÆAUÞA SÄY^R, i aPÆVÄY^a, i
aAVÅU „KE^R, i DEÄTÄI, i GuUkA gÆAUU^U ¥ÄtUkA gP^P EB
»AgAAU^a „©¹AiA gÆAUATÄUMÆB, PÄA »AgAV^P EAVgA
F „©¹AiA gÆAUATÄUMA GuUkP eAICAIiAV CAvP^A
GuUkA ¥AE^B DgÆAU^A AV^A eAE^a AgAUkA gP^P »AgAAU^a
aAVÆAZÄ ¥ÄtU^E gÆAU^A oJQ^P, PAAiA aAUAV^E Gu^U
eAE^a AgAUkA ZP ÄOP^E 8-10 CEN^U PqAAiA ÁV CANPÆAQ^A
aAA-É ¥ÄtUkP e gÆAU^A ¥AgAA „PÄUAV^E DzgÆPjAU^P evA-ÄAiA
VtÄUoÄP^A PÄRAiA AZj AZA 3-9 wAU^A aJUgÆAU^A gÆAZP^A
±DU EgAV^E EÄngA, ÄUkAV^A «Ä±DUkP e gÆAU^P oEZÄV^A
PÄtA PÆVAMÆ gÆAUU^U eAE^a AgAUkP e aÄR^P ÁV gÆAU^A
®PÄTUkA ZAUA D¥AV^A oÄP^A aAVÅU aAA, AGVÄZEiA oEP^A
E14^a j aAVÅU aAg^A oKEAZÄ aÄZEB oEZÄV^A PÄTS oÄZÄ. F
�ലো কাৰণগুৰি দৰ্শনীগ আধুনিক বাণী নষ্ট হৈলৈ.



gÁ, ÄUMÄ a ÄEä ÄÄ - É CANPÉARGÄ a GUÜMÄ

GUŁAZA DUMP ea NEZD gŁEÅUKAZA SYP 2-3
UŁAmUKP e, A^aA, Ał<sup>łk, ÅWŁDPÅZA, AAZA DUMP eYÅUYgA
PAiä, QYEAR, agÅPł, AAdgÅ SYP PE PA° EA HVA
ÅŁCUŁKAZA CŁPŁMŁÅAZA, AAiA, Ał<sup>łk, SOÅZA. JAÅUKPE
UŁDYÅVA PA Ał^{łk, SOÅZA.}</sup></sup>

^a Aglūkāvīgā yj āpāia , pāaiāzrē uā dāvā , pā
, a . k , sōzā ^a Aglūkāvīgā yj āpāia , pāaiāzrē vīlēpāauā
uārā a mēvā Aqūkā H vā a mānūgrī pī Ávgāa zā pāqāsgāvīzé

MAmūMĀP è gĀEĀU PĀPĀE Aññā PĀ®a A 1 j AZA 3 a Agā
ಮತ್ತು ರೋಗವು 3 ವರ್ಷದವರೆಗೆ ಮುಂದುವರಿಯಬಹುದು. ಯಾವುದೆ
gĀEĀU PĀPĀT Uññ®e Aññā fā a ATÄUññā gPññR e fā « ಶೋ AZA.

gíREÁUÀ® PÁT UÍkgáÀ ¥ Áat ÚMÁP e ÁgÄPñ, Áa Ádgá Á±Pñé
Ó Æmða Ávñüd ÆEÁAUñMá, ÁvñH vAPÁt S° ÄZÄ + Áe, PÍEÁ±ñMá
, ÆAPá Ávñü Á±DÜ-ÄAZÄ, Áa Á, Á.. Á, ÁS° ÄZÄ.
, JAIñÄZÄ D° Ágá «±ÁAw Ávñü aQvñ-ÄAZÄ F gíREÁUP ÆÄB
UÄt ¥r ÁS° ÄZÄ.

gÆAÚÆÃvñÙgÆAÙfÆÀ:

gPII» ÄEME CAvgI gPIEA%» ÖYÄU ÄökPE aÄVÄUgPIERE
PIRaÄ , PIGECA±ÜMÄ nÄYÉÉ , KÄ«ÄAiiÄÄ , i ÄAzÄ YÄtÜMÄ
ÄAiÄÄ®Ä PAGat aÄUÄvIPÄ


««ZÀ ÁPÀ ¥Á‡ÙÀR ègÍEÄUÌÀ®PÀt UÌÀ:

PÄZÄGÄIÄ° è F gïEÄUÞ A PÄW OÄ, ÄGUÑM° ZIEÄ a ÄVÄU
Ja ÄUÑKVAV PÆ WÄA Æ ÁV PÄTÄ ÄVZÉ PÄZÄGÜMÄ, ÄA ÄCA ÄUÑMÄ
gïEÄUÞ gïEÄZPÄ ±DÄIÄEÄB DzÄJ 1 zé PÆrA Ä VÄ, ÄUÑMÄP è, ÄA Ä
Ä ÄÄk, ÄVZÉ gïEÄUÄ OÄ a ÄÄPÄ PÄrA Ä, ÄA ÄÄEÄP ÄV 4 j AZÄ9
¢ E ÄUÑMÄ, gïEÄUÞ PÄT ÜMÄZÄ a ÄgÄPÄ, ÄA Ä dëgä a ÄVÄU gïPÄ ÄE ÄMÄ
ÄEAI, PÄWÜE a ÄVÄU ZÄ° ÄZÄ Ev Äj ÄUÑMÄP è VÄJ PÄiÄÄP PÄYÄ
UÄVÜMÄ PÄTÄ ÄS° ÄZÄ, PÄrA a ÄVÄU ZÄ° ÄZÄ PÄVÄ ÄUÑMÄP è H vÄ
PÄT S° ÄZÄ, PÄT ÜMÄZÄ, ÄT U YÄ ÄÄT ZÄ gïPÄ ÄÄ Ä MZÄqÄ« PË
PÄVÄP ÄE YÄ ±PÄÄ ÄMÄ, a ÄÄVZÉ PËgïPÄ PÄT ÜMÄH vÄ, PÄPÄT S° ÄZÄ.

ZIEA a ÁVNUJ a ÁMJA , ÁA MÆP ÁV a ÁRÍ , GÆAP a ÁO PUMA .
Áa MÆP ÁV ¥Át UMP e MVLQ O ZÁZAUACX P Á O KE , ÁY LEÁWAIA
gÆAUAT Á PÁT R ZÁUAF gÆAU P Á ZIEA a ÁVNUJ a ÁMJA P e PÁT Á VILZ
F gÆAU P Á AIA A ÁZÄ gÆAU ® PÁT UMP ® KE a ÁAZA J AÍS O ÁZÄ.
gÆAU P Á WÄ a P ÁZAUACX P Á O KE , a ÁAZA M G 1 gÁI ZÄ
VÍEAZ gÉ EBLUMA ZE SÖ ® a GAMÁV ¥Át Á AIA ® E S O ÁZÄ.

gÉÄUÀ° ÄjäqÄÀ«zÄFÄB

F ¥gÍÉ¥F«Aiää Guüükä a ïemükä a ñæ®pä ¥pä Ä 21
 a Äj UMP e ..ípä lüüä iäEäB a ÄÄzä Äj 1 a Äj OAI a Ävñü ¥Eäpä a Äpä iäG
 Guüükä gä ÄÜükä gpp ïEäB »Ägä a ÄUä F ïEäapïEäB gä ÄÜüküé
 ହରଦୁତ୍ତବେ । କୁ ରୋଗପୁ 1 ବଷ୍ଟନ ମେଲୁଛ ପୌତ୍ରାବସ୍ଥୀୟ ହସଗଳିଲ୍ଲି
 o Ézán PäqäSgäv p E



© 1 A i Ñ Á z à f Ñ a Ñ e à Z Ñ b e

gÍEÁUÙÀ®PÙT UÙÀ B

CwAiiÁzÀdgÀ(40-41¹), wÃaÈG¹gÁI , o±dù aÙaÙ wÈfà ÁzÀ PÙt aÙiÁUÙVÙZÉ aÙ®APÙ oAPÙaÙC®e aÙvÙU fÁrÙrvÙ aÙpÙ ÁUÙVÙZÉ gÍEÁUÙÀ , ÙEÀAPÙ GAMÙZÙEAVÙgÀ 7 j AzÀ 20 CÈNÙKÙP ePÙYÙgÙPÙPÙt UÙKÙEÙNÙ oÙfÙ , ÙSÙaÙo eÙkÙP UÙEaÙPÙ PÙYÙ gÙPÙPÙt UÙMÙ EÙ±Ù GAMÙUÙaÙzÙ aÙvÙU gÙPÙÆMÙ-ÙAZÙ DÙdÙPÙzÙ CÙÙaÙ GAMÙV aÙgÙt oÙEaÙSÙ-ÙzÙ. gÙPÙÆMÙ-ÙAZÙPÙt EÙ-ÙEÙNÙgÙ ½ SÙPÙwgÙUÙVÙZÙ aÙvÙUoÙ EÙ GAMÙZÙE PÙt aÙiÁUÙVÙZÙ gÍEÁUÙÀPÙEÙAÙoÙ oÙvÙPÙ ePÙaÙAÙ-ÙAÙ ÙPÙt UÙMÙPÙt AVÙPÙE PÙzÙ SÙtÙ aÙEÙvÙ « , ÙdÙfÙ F gÍEÁUÙÀ aÙRÙaÙ ÙPÙt aÙVgÙVÙZÙ UÙDÙYÙVÙ , PÙt DUÙVÙZÙ PÙj aÙvÙU aÙPÙMÙPÙeÙ , PÙt EÙzÙ j ÙwÙaÙgÍEÁUÙÀ®PÙt UÙMÙPÙt qÙSgÙVÙPÙ



gÙPÙÆMÙ-ÙAZÙPÙt EÙ-ÙEÙNÙgÙ
½ SÙPÙwgÙVgÙaÙzÙ



PÙt ürPÙPÙt SÙtÙ
aÙEÙvÙ

gÍEÁUÙMÙPÙZÙKÙPÙ«ZÙFÙMÙ

gÍEÁUÙMÙPÙ«ZÙFÙMÙ dgÙCAzÙ SÙ½PÙWÙgÙaÙUÙ gÙPÙzÙ aÙzÙaÙiÙEÙBÙ YÙLÙaÙfÙgÙ , AUÙ¹ YÙLÙgÙEÙUÙRÙAÙPÙPÙ» , ÙvÙUgÙ YÙLÙgÙEÙUÙRÙAÙzÙPÙ eÙ , ÙEÀAPÙ vÙUÙoÙ zÙ gÙPÙEÙBÙ YÙJÙPÙeÙ UÙFÙEÙ aÙ-ÙvÙAÙzÙ -ÙYÙEÙEÙBÙAÙr CzÙEÙBÙ fÙaÙAÙ aÙtÙPÙCAzÙ

DÙMÙzÙVÙYÙAÙtÙAÙPÙtÙUÙMÙ :


MAmÙ PÙzÙgÙ PÙMÙ oÙgÙMÙ oÙAÙ , JÙÙdÙ DÙfÙ DÙqÙ , PÙj , EÙ-ÙA , PÙMÙ fÙAPÙ oÙ° , EÙj , PÙMÙQgÙS , MgÙAUÙl EÙ aÙvÙUaÙMÙUÙ.

fÙaÙEÙZÙPÙ

F gÍEÁUÙPÙgÙ »AgÙaÙ « « ZÙFÙtÙMÙzÙl aÙAÙ ,
»aÙEÙMÙAÙiÙA , ÙEÙPÙQÙj iÙ aÙvÙU »YÙEÙ , Ál YÙEÙzÙMÙA
aÙvÙU GuÙMÙzÙDÙxÙEÙqÙEÙgÙ iÙ PÙzÙ aÙvÙU DÙxÙEÙqÙEÙgÙ iÙ
-ÙoÙEÙgÙfÙ , iÙ UÙkÙzÙAÙiÙAÙwÙPÙAV oÙgÙvÙZÙ F YÙgÙaÙPÙCÙMÙ
72 UÙmÙkÙVAVÙPÙE oÙzÙPÙFÙt aÙvÙU GuÙMÙAÙAÙoÙ eÙ
fÙaÙAvÙPÙVgÙAÙgÙzÙ , F FÙtÙMÙ , ÙEÀAQÙaÙAÙ , ÙCAzÙvÙgÙzÙ
UÙAÙiÙMÙUÙ , PÙgÙEÙPÙEÙBÙ oÙgÙSÙPÙiÙ , ÙEÀAQÙaÙAÙ , PÙEÙBÙ
, Á« , ÁaÙzÙAÙzÙ , PÙt gÙEÙUÙ oÙgÙvÙZÙ , PÙMÙoÙAÙ PÙt PÙ
, AÙzÙDÙMÙPÙeÙ , ÙEÀAPÙoÙAÙgÙPÙPÙAÙvÙzÙPÙEÙ , PÙt F
gÙEÙUÙ oÙgÙSÙPÙiÙ , ÙEÀAQÙaÙYÙtÙMÙgÙEÙUÙCAzÙSÙPÙSÙPÙiÙ
CxÙPÙAÙ , ÁgÙYÙtÙMÙUÙgÙEÙPÙEÙBÙ YÙJÙ , SÙoÙzÙ.

MvÙbÙ CÙEÙPÙMÙ aÙgÙiÙ aÙvÙU , ÙEPÙfÙAÙ«AÙ , «gÙzÙ
PÙt PÙaÙ , AÙzÙPÙPÙEÙgÙgÙEÙUÙMÙnÙkÙ , ÙEÙaÙ , ÙEÙ1 , iÙ gÙEÙUÙ
CÙAÙiÙaÙEÙBÙ oÙfÙvÙPÙ

ಬಿಂಬಿನ ಚಕ್ರ



nYÉA KÉA KÉA 1 , ii B


nYÉA KÉA «AAiMÁ1 , ii gKÉAU P A nYÉA KÉA Ä E A ÄEi , E JAŚ DCF « YgKÉA YFÄP A , AP A A vN P A q A Y Ät U M A , KÉA P A gKÉAU A gKÉAU A ® P A T Z A A M R A a o B U M A Z A gP A Ä E M E A ÄgP M A , dgl Z A O Z A V K E P A P A B A i M A U A A Z A , C A P A C V A U A L Z E H v P A q A S g A A Z A A V N U E B U M A ® P A T U M A , U A D Y A V P A U A A A Z A A V N U O A ® A Gv A Z E A i M A P A A n V U E A M V E

F gKÉAU P E ÄB 1880 E , k A i M ° e a K E Z P C A J U E V A W I
ಇವನ್ನ ಎಂಬ ಬ್ರಿಟಿಷ್ ಪಶುಪ್ಯೆದ್ಯನೊಬ್ಬ ದೇರಾ ಇಸ್ತಾಯಿಲ್ ಶಿಂಗ್ (F V E A Y A Q , Ä E I) Z P E M A M U M P E P A q A » r z g A . E Z E Ä B
M A A i M A A V , b g A p Y Ä g A E A (C A W D P A ® Z A C x P A o M A i M A),
ತಿಬರ್ (ಮೂರು ವರ್ಷದ ರೋಗ) ಮತ್ತು ದುರ್ಬಲ (ಸೊರಗಿರುವ)
C x P A A Q Q C A A j (P A z A g E F E t gKÉAU) o P A A g A
O E g A U K A Z A F Z A S D ® gKÉAU P E ÄB P B A I A - A U A V V E


F gKÉAU P A A g M A Y A Q , Ä E A A A - Ä P A i M A , A Ä E A ,
E A q K E Ä P A i M A , I P Y E E I I A A Z A C A A j P A , Z D E t C A A j P A ,
G v g A D I P A O A U M E E B M g A Z A U M P E P A q A S g A V V E

• Äg M Z P E F gKÉAU P A O E Z A N Y A E Ä C C I , G v g A Y Z A A A
U d g A V A g A d Ä E I , D A Z M Z A A A O A U M E P E A O I P Z P E P A q A
S A C Z E P E A O I P Z P E O E Z A N C A M A « 2 A P K E U A Z A M U g I
A E , K E g A f - U M P E O A U M E Y P E A W I U A Y Z A A U M P E F
gKÉAU P A A g C A i M A V Z E F gKÉAU P A g P I » Ä g A A E E t U M A Z A
O b g A V V E O E Z A N D U A I O W A U M A P E E E - A A Z A A Z A Z K U A ® Z P b g U E
P A q A S g A V V E

S t P M A R C z E Ä B , K E P A Z E D P Z P E Y J Ä P E M A R z A U A C C 1 A i M A
Y g K E A Y F A « U M A g P P A T U M P E P A T A A V P E w A A E Y E M A T Z A
gKÉAU K Z A U A A A V B E , A ® C P A V U A J W , S O A Z A , C z P E g K E A U C A Z A
S 1 / 4 P A W g A A g A , A U M A g P P A A A J E A V E S t P A E M E - A A Z A E g A V V E
D z g E g K E A U C A Z A U A T A M R O K E A C Z A G A , A U M A Z A O I Z P E P P A A
gKÉAU A T A U M A E E K E B G 1 / C Z A V P A g A , A U M A A Ä g E Y Ä t U M U E
gKÉAU A O P (P A j A i g i) A V gKÉAU O b g A A P E , P A A i M A A A q A V V E
gKÉAU A A O P A Y Ä t U M A Z A G u U M A , K E A P I E B Y Ä t U M A Z A O C A Z A
g P I » Ä g A A U A , A « 1 D g K E A U P A V A g A , A U M U E A M A O A M E
A A q A V V E g P I Y J Ä P E D z g A Z A A A - E Y A E A E z g A v P A a O V A I A E A B
A A A Z A A J , A V A G E



g P I - A Y E A



g P P A T U M P E P A T Ä W g A A A
C C 1 A i M A C C E d A A E A

g P I Ä g A Y J Ä P E

P A A I P A M i m E i P E A M E E K E A Y K E g A A M i m E i P J E E A A I
° A P I P E A M E E K E A Ä g i C E A M A V A Z A Y J Ä P U M A A M E ® P A
gKÉAU P E Ä B Y M O I Z S O A Z A . F m E i U M P E gKÉAU C A Z A S 1 / 4 P Z A
ಮತ್ತು ರೋಗದಿಂದ ನರಳುವ ರಾಸುಗಳನ್ನು ಪತ್ತೆಹಚ್ಚುವುದು ಕಷ್ಟಕರ್.

C t A Y J Ä P E

g P I Y J Ä P A i M ° e D P A W g K E E A « A b g U E - A A Z A A Ä g E A Ä g E
ಬೆಳಿಸಿಯಾ ಪ್ರಭೇದಗಳನ್ನು ಪತ್ತೆ ಹಚ್ಚಲು ಕಷ್ಟ ಆದುದರಿಂದ ಅಣುಪರೀಕ್ಷೆ

(|.1.Dgi) a Áqáa Ázj Azá ¥é Ázumá Só Ágé ¥umé Ám
PÁqáa rAi Ásó Ázá.

a0vEB

qÉ«ÄEÆFÄEÍ C'1 ÄgÄmii a ÄvÄU E«ÄqÆÄPÁ···ið
 ଜୀଷ୍ଠିଗଳନ୍ତୁ ପଶୁବ୍ୟେଦ୍ୟରୁ ଲାପଯୋଗିସୁତାରେ. ଏ ରୋଗଦ
 °MÆÄnPE ÄPÉ EÍP Äa ZÄ±LZP e ®1PÉ EgÄä ÄC ®e GuÙKÄ
 a ÄZP MØUMAV F gÆÄUP ÄEÄB °glqMÄLzj AzÄGuÙMÄ AíÄAVH
 PAAiÄØPÉ A SØA a ÄRÄ ¥ÄVbÄb, ÄvLZé, A a ÄAEPA AV GuÙMÄ
 °MÆÄnUÉQÄI EÄ±PUMÄEÄS ¼Ä ÄvÄügÉ MAZÄ vlgP LzÄQI EÄ±PÄ
 ଗଳନ୍ତୁ ପଦେ ପଦେ ବଳସବାରଦୁ. ଜୀଷ୍ଠି ଗୁଣ ଜରୁବ ଗିଦମୂଳିକେ
 UÙÄZÄ ··ÄA a °ÆAUÉ a ÄÄAvÄZÄ VqP ÄE° PÉÄÄZÄ vÄiÄAgÄZÄ
 ଜୀଷ୍ଠିଗଳନ୍ତୁ ବଳସବମୁଦୁ. ଜୀଷ୍ଠିଗଳନ୍ତୁ ବଳସୁବ କ୍ରମ ମୁଖ୍ୟାବାଦୁମୁଦୁ.



gÁ, ÄUMÄ a Ää ÄÄ - ÉQÄI ÉÄ± PÄUMÄ EÄB
1 A ¥Ä- Ää Ä «ZÄEÄ

- * QĀI FĀ±PŪMĀËĀB J AñÁZÀ ¥FÁtZP e gĀ ÆUñUÉ a ÆvñU
ದನದ ಕೊಟ್ಟಗೆಯಲ್ಲೂ ಸಹ ಸಿಂಪಡಿಸಬೇಕು. ಈ ಜೀವಧಿಗಳನ್ನು
ಸೇವಿಸಿದರೆ ಪಾಣಿಗಳು ವಿಷದಿಂದ ಸಾಯಬಹುದು.

- * PENUAIÆFÆB ±AAIÆAVqA ·PÆA.
 - * ବିସିଲୁ ଜାଦ୍ରାଗ ଜୈଷଧିଯିଠିଂଦ ମୁଁତୋଳେଯ ବେକୁ.
 - * ଲୁଳିଦ ଜୈଷଧିଯିନ୍ଦ୍ର ଆହାର ମୁଖ୍ୟ ନୀରିନ ଜୋତେ ବେରେଯଦଂତେ
EFÆAR PENUAI ·PÆA.
 - * ମୁକ୍ତଳିଠିଂଦ ଜୈଷଧିଗଳିନ୍ଦ୍ର ଦୂରବିଦବେକୁ.
 - * ପ୍ରାଣଶିଗଳୁ ଜୈଷଧିଯିନ୍ଦ୍ର ନେକ୍ଷଦଂତେ କୁକ୍ଷେଯିନ୍ଦ୍ର ହାକବେକୁ.
 - * ଶବ ମାତୁ ଏଠିଦରେ ପଦେ ପଦେ ଚଂଦେ ତରହଦ ଜୈଷଧିଯିନ୍ଦ୍ର
SUAI ·AgzAIÆAPAZgE FUAUAI ·GuUMKPE ·PEUAIAVE
PRaA QAI FA ±PUUKA ¥J uAaPAj AIÆAVgAaC ®E
 - * ଜୈଷଧି ସିଂପଡ଼ିସୁଵ ମୁନ୍ଦ୍ର ପ୍ରାଣଶିଗଳିଗେ ନୀରିନ୍ଦ୍ର କୁଦିଶିରବେକୁ.
 - * GuUMEB df0A →A ·AgzAI, Ca ·UMKEB »rzA ..AQAio ·
AqA ·PÆA.

